

ಧೀಶುದ್ಧಿಸ್ತೋತ್ರಮ್

ಚಿಂತಾಮಣಿಹರ್ಷಯಗ್ರೀವೋ ವಶೇ ಯಸ್ಯ ನಿಷೇವಿಣಃ |
ಸೋಽಪಿ ಸರ್ವಾರ್ಥದೋ ನೃಣಾಂ ಕಿಮುತಾಸೌ ಹಯಾನನಃ || ೧ ||

ಯಂ ಯಂ ಚಿನ್ಮಯ ಸನ್ಮೂರ್ತೇ ಧರ್ಮಂ ಕುರ್ಮಸ್ತವಾಜ್ಞಯಾ |
ತಂ ತಂ ಘ್ನಂತ್ಯಸುರಾಃ ಕಿಂ ತದ್ದಂತಾ ತ್ವಂ ತಾನ್ನ ಕೃಂತಸಿ || ೨ ||

ತ್ವದ್ಧತ್ತಪುಣ್ಯವಿತ್ತಂ ಮೇ ಸಧ್ಯಃ ಪಾಪೈರಪಾಹರನ್ |
ಕೃದ್ಧಾ ದೈತ್ಯಾ ನ ದೈತ್ಯಾರೇ ತದ್ವಿಕ್ರಾಂತೇರಲಂ ತವ || ೩ ||

ಸ್ವಕ್ಷೇಮ ರಾಮ ಮೇ ಕಾಮೇ ರಕ್ಷಾಂಸ್ಯಕ್ಷಾಣ್ಯಚಿಕ್ಷಿಪನ್ |
ತತ್ಕ್ವಾಮ್ಯಂ ನ ಹೃಷೀಕೇಶಸ್ಯಾಕ್ಷಯ್ಯನ್ನಯ್ಯಧೀಶಿತುಃ || ೪ ||

ಸ್ವಪ್ನೋಽಪಿ ಸೂಚಕೋ ಯಸ್ಮಾತ್ತಸ್ಮಾದಸ್ಮಾಕಮಚ್ಯುತ |
ಅಸ್ವಪ್ನಪ್ರಿಯ ನ ಸ್ವಪ್ನೇಽಪ್ಯಕ್ಷಂ ನಿಕ್ಷಿಪ ದುಷ್ಕೃತೇ || ೫ ||

ಕ್ಷಾಹಂ ನೃಹಯ ತೇಽರ್ಘ್ಯಶರಣಃ ಕರುಣಾಂಭುಧೇ |
ಕ್ಷೇದಂ ನಿಸ್ಸಾರಸಂಸಾರನೀಹಾರಾವರಣಂ ಮಮ || ೬ ||

ಅನುತ್ಸಾಹಮಹೋತ್ಸಾಹಚರಣಸ್ಮರಣೇ ಸತಾಮ್ |
ಶರಣೇ ಸತಿ ಜಲ್ಪಂತಃ ಕಿಮಸಂತೋ ಹಸಂತಿ ನಃ || ೭ ||

ಕಸ್ಯ ಕಸ್ಯ ಪ್ರಿಯಂ ಬ್ರೂಮಃ ಸ್ತುಮಃ ಕಂ ಕಂ ಪದೇ ಪದೇ |
ಕಸ್ಮೈ ಕಸ್ಮೈ ದಿಶಾಮೋಽರ್ಥಂ ಕಸ್ಮಾದ್ಧಾಽಸ್ಮತ್ಪ್ರಯೋಜನಮ್ || ೮ ||

ಕೋ ವಾ ಜೀವಾಪರಸ್ತ್ರಾತಾ ದೇವಾಚ್ಛ್ರೀವಾಸುದೇವತಃ |
ಯೋ ವಾ ಗಾ ವಾತಿ ಯಶ್ಚೋಽರ್ಥಂ ತೌ ವಾತೌ ವಾಮನಾಶ್ರಿತೌ || ೯ ||

ಮಾಂ ಚೇನ್ಮುಂಚತಿ ದೇವೋಽಸೌ ಗಾಂ ಚ ಮುಂಚತಿ ವೈದಿಕೀಂ |
ಸತ್ಯವ್ರತಸ್ಯ ನಾಸತ್ಯಂ ಭಕ್ತಸ್ಯ ನ ಕದಾಽಪಿ ಭೀಃ || ೧೦ ||

ಪ್ರಭೋ ಪ್ರಬೋಧ್ಯ ಬೋಧಾಬ್ಧಿಂ ಪ್ರಬುದ್ಧಬುಧಸಾಧ್ಯ ತೇ ।
ಕೃಪಾಕ್ಷಪಾಕರಕರಶ್ಚಕೋರೀಮಿವ ಪಾತು ಮಾಮ್ ॥ ೧೧ ॥

ಸೇಯಂ ಶ್ರೀಶಹಯಗ್ರೀವದಾಸೇನಾಽಽಚಾರ್ಯಸೇವಿನಾ ।
ಯತಿನಾ ವಾದಿರಾಜೇನ ಸ್ತುತಿಧೀಶುದ್ಧಯೇ ಕೃತಾ ॥ ೧೨ ॥

॥ ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ ಧೀಶುದ್ಧಿಸ್ತೋತ್ರಮ್
ಸಂಪೂರ್ಣಮ್ ॥